



ಎಡದಿಂದ ಬಲ್ಕು:

1. ಅಲೋಕನ ಕೈಕರ್ಯ, ದೇವರಿಗೆ ಈ ಮಜ್ಜನ
3. ವಾರಿಧಿಯ ವಿನಾಶವನ್ನ ತಡೆಯಲೆಂದು ಪ್ರತಿಭಃಪ್ರೋ
4. ಲಾರಿಯನ್ನ ಹಿಡಿದು ನಡೆವರ ಕೈಯಲ್ಲಿ ಯಾವುದೀ ದೀಪ?
6. ಮಹಡಿ ಮನೆಯನ್ನೇ ದಾನ ಮಾಡಿದ ಗೊರವಾನ್ನಿತ ಆತ
7. ಆತ ದೋಚಿ ತಂದದ್ದನ್ನ ನೋಡಿದಿರಾ? ಅದು ಶ್ರೀಗಂಧ
9. ಆಕಳನ್ನ ಮುಟ್ಟಲೂ ಆಕೆಗೆ ಭಯ!
11. ಅಲ್ಲಿ ಎಲ್ಲರ ಮನೆಯಂದಲೂ ಗೊಳಿಸಿಸುವ ಒಂದು ಪರಿತ್ಯಾಗ
13. ಜೋಣಿಗೆ ಹಿಡಿದವನಿಗೂ ಬೋಕೆ ಬೆಕು ಒಟ್ಟೊಂದು
15. ಬಲಿಪ್ಪ ಪಾಂಡವನಂಥರೇ ದೇಹ ಹೊಂದಿದ್ದಾನಲ್ಲ!
17. ಕವಿಯಲ್ಲಿ ಸ್ವಾತ್ಮಿಕ ತುಂಬಿದ್ದು ಇದೇ ಹುತ್ತ
18. ವಿಜಾನಯನ್ನ ಕಾಪಾಡಿದ ಶಾರ ಆತನ ತಂಡೆ
19. ಬರ್ಮಾದ ಜನರ ಶ್ರಮದ ಫಲ, ಈ ಸಂದರ ಅಡವಿ

ಮೇಲಿಂದ ಕೆಳಕ್ಕು:

1. ಅಮಾರಿಗ್ರಿಡ ವಸ್ತುಗಳನ್ನೇಲ್ಲ ನಾಶಗೊಳಿಸಿದ ನೀಚ ಮನುಷ್ಯ
2. ಕೆಲುಬು ತಪ್ಪಿಸಲು ತವರ ಲೋಹಿಸುವ ಕಾರ್ಯ
3. ಪ್ರಸ್ತುತ ವಿಶ್ವದ ಆಗುಹೋಗಳು ದುಱಿ ತರಿಸುವಂತಿವೆ
5. ನಳನಳಿಸುತ್ತಿರುವ ತೋಟದೊಳಕ್ಕೆ ಹೇಗಾದರೂ ತಾರಿಕೋ
7. ಎಂಥ ಬೆಂದದ ದೃಶ್ಯ, ಹುಟ್ಟಿಮೇ ಶರಿಯ ಹುಟ್ಟಿ!
8. ಗಾವಿಲನ ಕಂಠದಲ್ಲಿ ಹೊಸದೊಂದು ಕಾಡು
9. ಅಳ್ಳಣ ಈ ಹೊಸ ಆಸೆ ಸ್ವಾಭಾವಿಕವಾದದ್ದನಲ್ಲ
10. ಕೊಳಗಳನ್ನೇಲ್ಲ ನಡುಗಿಸಿದ್ದು ಎಂಥ ಶೀತ ಮಾರುತ!
12. ಮುಸುಕು ಹೊದ್ದು ಕುಳಿತವನಂತೆ ಯಾವುದೀ ಮಂಗಿ?
14. ಮಾಣಿಕ್ಯವನ್ನೇ ಮಾರುವವನಾದರೂ ವರ್ತಕನೇ ತಾನೇ?
15. ಕಲಬೆರೆಕೆ ಆಹಾರದ ಪರಿಣಾಮ ಭಯ ತರಿಸುವಂತಿದೆ
16. ಅಂಜನೇಯನನ್ನು ತೃತೀಗೊಳಿಸಲು ಭಾರೀ ಹೋಮ

20-2-2020 ಉತ್ತರಗಳು

ಎಡದಿಂದ ಬಲ್ಕು:

1. ಅಂಜಕೆ 3. ನಸಿಬು 4. ರಮ್ಮತೆ 6. ಕುರುಕುಲ 7. ಹಗೆನ 9. ವಿಧ ವಿಧ
11. ಉಪಾದಾನ 15. ಖರ 16. ಕವನ 17. ವಿಕಟ

ಮೇಲಿಂದ ಕೆಳಕ್ಕು:

1. ಅಂಬುಜ 2. ಕೆರಳು 3. ನಸುಕು 5. ತೆರಿಗೆ 6. ಕುಲಾವಿ 8. ನವೀನ
10. ವಿಳಂಬ 12. ಪಾವನ 13. ಭ್ರೇಹವಿ 14. ಸಂಕಟ

ಅಮೆರಿಕನ್ ಡ್ರೈಮಂಡ್: ಅದೆಂಧ ವಜ್ರ?

ಅದು ಹೆಸರಿನಲ್ಲವ್ವೇ 'ವಜ್ರ' ಬೇರೆಯಿರುವ ವಜ್ರ ಅಷ್ಟೇ! ಸ್ವೇಚ್ಛಾದವ್ವೇ ಹೊಳಪನ್ನು ಹೊಂದಿದ, ಅಷ್ಟೇ ಸುಂದರ ರೂಪದ, ಉತ್ತಮ ಗಾಢಿತನವನ್ನೂ ಪಡೆದ... ಹಾಗಾಗಿಯೇ ವಜ್ರ ಎಂಬ ಹಸರು ಬೆಸೆಗೊಂಡಿರುವ ಈ ಹರಳು ವಾಸ್ತವಾಗಿ ಸ್ವೇಸ್‌ಗ್ರಿಕ ವಜ್ರಕ್ಕಾಗಲೇ, ಕೃತಕ ವಜ್ರಕ್ಕಾಗಲೇ ಕೆಂಚೆತ್ತು ಸಂಬಂಧಿಸಿಲ್ಲದ ಕೃತಕ ಸ್ವೇಸ್.

ಅಮೆರಿಕನ್ ಡ್ರೈಮಂಡ್ ನಿಲಿರ ಹೆಸರು ಕ್ವೂಬಿಕ್ ಜಿಕೋಎನಿಯಾ. ಪ್ರಕೃತಿಯಲ್ಲಿನ ಮೂಲವಸ್ತುಗಳಲ್ಲಿಂದಾದ 'ಜಿಕೋಎನಿಯು' (Zirconium) ನ ಅಷ್ಟುಜನಕ ಸಂಯುಕ್ತ ಗಳಲ್ಲಿಂದಾದ 'ಜಿಕೋಎನಿಯು ಡ್ರೇ ಆಕ್ಸಿಡ್' ಈ ಹರಳನಲ್ಲಿರುವ ಪ್ರಥಾನ ದ್ವಾರಾ (ಸ್ವೇಸ್‌ಗ್ರಿಕ ಮತ್ತು ಕೃತಕ ವಜ್ರಗಳಲ್ಲಿರುವ ದ್ವಾರಾ 'ಇಂಗಾಲ' ಎಂಬುದು ನಿಮಗೂ ಗೊತ್ತಿಲ್ಲ?). ಮಾನವ ನಿರ್ಮಿತ 'ರತ್ನ'ವಾದ ಅಮೆರಿಕನ್ ಡ್ರೈಮಂಡ್ ನ ತಯಾರಿಕೆ ಕ್ರಮದ ಸ್ವಾಷ್ಟ ಏವರ.

ಜಿಕೋಎನಿಯಂ ವಿಶೇಷ ಅದಿರಿಸಿದ (ಚಿತ್ರ 2) ಪ್ರತ್ಯೇಕಿಸಿದ ಜಿಕೋಎನಿಯಂ ಡ್ರೇ ಆಕ್ಸಿಡ್ ಪ್ರದಿಯನ್ನು ತೀವ್ರ ತಾಪವನ್ನು ಸಹಿಸಬಲ್ಲ ಒಂದು ಬಟ್ಟಲಿಗೆ ಹಾಕಿ ಅದಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ಕ್ಷಾಲಿಯಂ ಅಥವಾ ಇತ್ತಿಯಂ ಮೂಲವಸ್ತುವಿನ ಪ್ರದಿಯನ್ನು ಬೆರೆಸಿ ಚೆನ್ನಾಗಿ ಕಾಯಿಸಲಾಗುತ್ತದೆ. ಈ ಎರಡೂ ವಸ್ತುಗಳ ಮುಶ್ಚಣ ಕರಿಗಿ ದ್ರವ ಸ್ಥಿತಿಗೆ ಬಂದೊಡನೆ ಶಾಮಿ ಪೂರ್ವಕೆಯನ್ನು ನಿಲ್ಲಿಸಲಾಗುತ್ತದೆ. ಆಗ ತಣ್ಣಿಗಾಗೆತೊಡಗುವ ದ್ರವದಲ್ಲಿ ನಿಥಾನವಾಗಿ ಚೌಕ ಘನ ರೂಪದ ಕ್ವೂಬಿಕ್ ಜಿಕೋಎನಿಯಾ ಹರಳಗಳು ಮೈದಾಯಿತ್ತುವೆ. ವಜ್ರದ ಹರಳುಗಳ ರೂಪದಲ್ಲಿ (ಚಿತ್ರ 1) ಮೈದಾಯಿವ ಕ್ವೂಬಿಕ್ ಜಿಕೋಎನಿಯಾ ಹರಳಗಳಾದ್ದು ಸ್ವೇಸ್‌ಗ್ರಿಕ ವಜ್ರದಂತೆಯೇ ನಿರ್ವರ್ಣ (ಚಿತ್ರ 3). ಆದರೆ ಈ ಹರಳದಲ್ಲಿ ಇತರ ನಿರ್ದಿಷ್ಟ ಖಿನಿಗಳನ್ನು ಬೆರೆಸಿ ಈ ಹರಳಗಳಿಗೆ ಬೆರೆ ಬೆರೆ ಬಟ್ಟಿಗಳನ್ನು ಬರಿಸಬಹುದು ಕೂಡ. ಹೀಗೆ ಲಭಿಸುವ ಹರಳಗಳನ್ನು ವಜ್ರದಂತೆಯೇ ಕತ್ತಲಿಸಿ, ಸಾಕ ಹಿಡಿದು ಸಂತರ



ವಿಶೇಷ ಅಷ್ಟುಗಳಲ್ಲಿ ಮುಳುಗಿಸಿ ಚೆನ್ನಾಗಿ ಕುದಿಸಿದಾಗ ರುಗುರುಗಿಸುವ ಹೊಳಿನ ಕ್ವೂಬಿಕ್ ಜಿಕೋಎನಿಯಾ ಹರಳಗಳು ಬಳಕೆಗೆ ಸಿದ್ಧವಾಗುತ್ತವೆ; ಆಭರಣಗಳಲ್ಲಿ ಕುಂದಣಿಗೊಳ್ಳಲು ಯೋಗ್ಯವಾಗುತ್ತವೆ. ಇದೇ ಅಮೆರಿಕನ್ ವಜ್ರ.

ವಿಸ್ತರ್ಯ ಏನೆಂದರೆ, ವಜ್ರದಂತೆಯೇ ಕಾಣುವ ಅಮೆರಿಕನ್ ವಜ್ರದ ಬೆಲೆ ಮಾತ್ರ ಸ್ವೇಸ್‌ಗ್ರಿಕ ವಜ್ರಕ್ಕೆ ಹೊಲಿಸಿಲೇ ಆಗದಷ್ಟು ಕಡಿಮೆ. ಪ್ರಸ್ತುತ ಒಂದು ಕ್ಷಾರಟ್ (ಎಂದರೆ 200 ಮಿಲಿ ಗ್ರಾಂ) ತೂಕದ ಪರಿಶುದ್ಧ ಸ್ವೇಸ್‌ಗ್ರಿಕ ವಜ್ರದ ಬೆಲೆ ಸುಮಾರು ರೂ. 70,000; ಆದರೆ ಅಷ್ಟೇ ತೂಕದ ಒಂದು ಕ್ವೂಬಿಕ್ ಜಿಕೋಎನಿಯಾ ಹರಳನ ಬೆಲೆ ರೂ. 1,500 ಅನ್ನ ಮೀರುವುದಿಲ್ಲ! ಹಾಗಾಗಿಯೇ ಅಮೆರಿಕನ್ ಡ್ರೈಮಂಡ್ ತುಂಬ ಜನಪ್ರಿಯ. ಆದರೆ, ಅಮೆರಿಕನ್ ವಜ್ರ ಸ್ವೇಸ್‌ಗ್ರಿಕ ವಜ್ರದಂತೆ ಶಾಶ್ವತ ಅಲ್ಲ. ಒಂದೆರಡು ವರ್ಷಗಳಲ್ಲಿ ಅದು ಕಳಿಗುಂದುತ್ತದೆ; ಹೊಳಿಪಿಲ್ಲದ ಮಂಕು ಮಣಿ ಆಗುತ್ತದೆ. ಅದೇ ಈ ಹರಳನ ಮುಖ್ಯ ನ್ಯೂನತೆ.

■ ಎನ್. ವಾಸುದೇವ್